



ಬಿಸಿಲು
ಚೆಳವಿಂಗಳು
ಡಾ. ಶಿವಮೂರ್ತಿ ಶಾಂಕರಾಚಾರ್ಯ ಸಾಮ್ರಾಜ್ಯ
swamiji@taralabalu.org

‘ಕುಲಗೆಟ್ಟು’ ಬೆಳಗಿದ ಜ್ಞಾತಿಗಳು....

ಮಾತಿನ ಪ್ರಸಂಗದಲ್ಲಿ ಒಂದಕ್ಕೂಣದಕ್ಕೆ ಸಂಬಂಧವಿಲ್ಲದ ವಿಷಯ ಒಂದರೆ ‘ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು ಸಂಬಂಧ?’ ಎಂದು ಮೂಗುಮುರಿಯುವವರು ಇದ್ದಾರೆ. ಜಾತೀಯ ದೃಷ್ಟಿಯಿಂದ ನೋಡಿದರೆ ಈ ಮಾತು ಸರಿ. ಒಂದು ಧರ್ಮದವರ ಧರ್ಮಿಕ ಅಚರಣೆಗೂ ಮತ್ತೊಂದು ಧರ್ಮದವರ ನಂಬಿಕೆಗೂ ಏನೂ ಸಂಬಂಧ ಇಲ್ಲ, ನಿಜ. ಆದರೆ ಇದೇ ತತ್ವವನ್ನು ಮುಂದುವರಿಸಿ ಒಂದು ಧರ್ಮದವರ ಹಬ್ಬದ ದಿನದಂದು ಮತ್ತೊಂದು ಧರ್ಮದವರಿಗೆ ಏಕೆ ರಚಾ ಕೊಡಬೇಕು ಎಂದು ಯಾರಾದರೂ ಪ್ರಶ್ನಿಗಿಂದಾರ್ದರೆಯೇ? ಇವರೇನೂ ಆ ಧರ್ಮಕ್ಕೆ ಸಂಬಂಧಪಟ್ಟವರಲ್ಲವಲ್ಲ ಇವರಿಗೇಕೆ ಇಂದು ರಚಾ ಎಂದು ಕೇಳಿದವರಿದ್ದಾರ್ದರೆಯೇ? ಇದು ನಮ್ಮ ಧರ್ಮದ ಹಬ್ಬ ಅಲ್ಲ ಎಂದು ಯಾರಾದರೂ ಕಬ್ಬೇರಿಗೆ ಹೋಗಿ ಕೆಲಸ ಮಾಡಲು ಬಯಸುತ್ತಾರೆಯೇ? ಎಲ್ಲಾರಿಗೂ ಎಲ್ಲ ಧರ್ಮಿಯರ ಹಬ್ಬಗಳಿಗೆ ಕೊಡುವ ರಚಾಗಳು ಬೇಕು; ಆದರೆ ಎಲ್ಲ ಧರ್ಮಗಳ ಅರಿವು ಮಾತ್ರ ಬೇಕಿಲ್ಲ. ಯಾವುದೇ ಧರ್ಮದ ಹಬ್ಬ ಇರಲಿ ಈಗ ಇರುವಂತೆ ಸಾವಾತ್ತಿಕ ರಚಿ ಎಲ್ಲಾರಿಗೂ ಇರಬೇಕು ಎಂಬುದೇ ಎಲ್ಲರ ಅವೇಷ್ಟೆ. ಗೋಕುಲಾಷ್ಟಮಿಗೂ ಇಮಾಂಸಾಹೇಂದ್ರಿಗೂ ಸಂಬಂಧವಿಲ್ಲವೆಂದು ಒಂದೆಡೆ ಹೇಳುತ್ತಾ ಮೊಹರಂ ಹಬ್ಬದಂದು ಹಿಂದೂಗಳಿಗೂ ರಚಾ ಬೇಕಂದು ವಾದಿಸುವುದಾದರೆ ಇಮಾಂ ಸಾಹೇಬರು ನೀವೇ ಆಗುತ್ತಿರಲ್ಲವೇ? ಗೋಕುಲಾಷ್ಟಮೀ, ನಾಗರಪಂಚಮೀ, ಮಹರಿ ಸಂಕ್ರಾಂತಿ, ಯುಗಾದಿ, ಬಲಿಪಾಡ್ಯ, ದೀಪಾವಳಿ, ವಿಜಯದಿತ್ಯಮೀ, ದಸರಾ, ಗಣೇಶ ಚೌತಿ, ಮಹಾತೀವರಾತ್ರಿ, ನವರಾತ್ರಿ, ಹೋಳಿ ಮಣಿಷಮೇ, ಮೊಹರಂ, ಬಕ್ರೀದಾ, ಈದೊಮ್ಮೆಲಾದ್, ರಂಜಾನ್, ಶ್ರೀಸೌಮಿಸ್, ಗುಡ್ ಪ್ರೇಡ್, ಸ್ವಾತಂತ್ರ್ಯೋತ್ಸವ, ಗೂರಾಜೋತ್ಸವ, ಕನ್ನಡರಾಜೋತ್ಸವ, ಶಿಕ್ಷಕರ ದಿನಾಚರಣೆ, ಮಕ್ಕಳ ದಿನಾಚರಣೆ, ಗಾಂಥಿಜಯಂತಿ, ಬಸವಜಯಂತಿ, ಬುಧಪೂರ್ಣಿಮೆ ಇತ್ಯಾದಿ ಇತ್ಯಾದಿ ಒಂದೇ ಎರಡೇ. ಒಮ್ಮೆ ಬನಾರಸ ಹಿಂದೂ ಯೂನಿವರ್ಸಿಟಿಯಲ್ಲಿ ನಾವು ಒಂದುತ್ತಿದ್ದಾಗ ನಮ್ಮ ಪ್ರೌಢಸರ್ ಆಗಿಧ್ದ ಡಾ॥ ಸಿದ್ದೇಶ್ವರ ಭಟ್ಟಾಚಾರ್ಯರು ಹೇಳಿದ ಮಾತು ನೆನಪಿಗೆ ಬರುತ್ತಿದೆ: “It would be better to give a list of working days rather than that of holidays in this University!” (ಈ ವಿಶ್ವವಿದ್ಯಾನಿಲಯದಲ್ಲಿ ರಚಾ ದಿನಗಳ ಪಟ್ಟಿಯನ್ನು ಕೊಡುವುದಕ್ಕಿಂತ, ಕೆಲಸದ ದಿನಗಳ ಪಟ್ಟಿಯನ್ನು ಕೊಡುವುದೇ ಲೇನು).

ನಮ್ಮ ದೇಶದಲ್ಲಿರುವವ್ಯಾ ರಚಾ ದಿನಗಳು ಬೇರಾವ ದೇಶಗಳಲ್ಲಾ ಇಲ್ಲ. ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿ ಸತ್ಯಗ್ರಹ ನಮ್ಮ ದೇಶದಲ್ಲಿ ಮೂರು ದಿನಗಳ ರಚಾ ಫೋಂಟನೆ ಮಾಡಲಾಗಿತ್ತು, ಆದರೆ ಅಮೇರಿಕಾದಲ್ಲೇ ಒಂದು ದಿನವೂ ರಚಾ ಇರಲಿಲ್ಲ, ದೇಶಾದ್ಯಂತ ಅವರ ರಾಷ್ಟ್ರದ್ವಿಜ ಮಾತ್ರ ಅಧಕ್ಷ ಹಾರಾಡುತ್ತಿತ್ತು ಎಂದು ಕೇಳಿದ್ದೇವೆ. ಇದೇ ರೀತಿ ಬ್ರಿಟಿಷರ ಆಲ್ಜೀಕೆಯ ಕಾಲದಲ್ಲಿ ಹಿರಿಯ ವಿಕ್ರೋಽಿಯಾ ರಾಣಿ ತೀರಿಕೊಂಡಾಗ ನಮ್ಮ ದೇಶದ ಶಾಲಾಕಾಲೇಜುಗಳಿಗೆ ಒಂದು ವಾರ ರಚಾ ನೀಡಲಾಗಿತ್ತು. ಆದರೆ ಇಂಗ್ಲೆಂಡಿನಲ್ಲಿಯೇ ಓದುತ್ತಿದ್ದ ರಾಣಿಯ ಮೊಮೆಗ್ನನ ಶಾಲೆಗೆ ರಚಿ ಇರಲಿಲ್ಲವಂತೆ! ರಾಣಿಯ ಶವಯಾತ್ರೆಯು ಶಾಲೆಯ ಮುಂದೆ ಹಾಯ್ದ ಹೋಗುವಾಗ ಮಾತ್ರ ಶಾಲೆಯ ಎಲ್ಲ ಮಕ್ಕಳಂತೆ ಮೊಮೆಗ್ನನೂ ದಾರಿಯಲ್ಲಿ ನಿಂತು ಗೌರವಿಸಿ ತರಗತಿಗೆ ಹಿಂತಿರುಗಿದನಂತೆ! ನಮ್ಮ ದೇಶದ ಶಿಕ್ಷಕರ ಮತ್ತು ಸರ್ಕಾರಿ ನೌಕರರ ‘ರಾಷ್ಟ್ರಪ್ರೇಮ’ ಉಳಿ ಹರಿಯುವುದು ಸಾವಾತ್ತಿಕ ರಚಾದಿನಗಳಂದು ಮಾತ್ರ. ಅಷ್ಟಿತ್ವದ್ದಿ ‘ಸ್ವಾತಂತ್ರ್ಯದಿನೋತ್ಸವ’ವು ಭಾನುವಾರದಂದೇ ಒಂದರೆ ಪನಸ್ನೋ ಕಳೆದುಕೊಂಡವರಂತೆ ಒಂದು ರಚಾದಿನ ಹಾಳಾಗಿಹೋಯಿತಲ್ಲಾ ಎಂದು ಪರಿಶೀಲನೆಯಾಗಿತ್ತು. ಪ್ರತಿಷ್ಠಿತ ವ್ಯಕ್ತಿಗಳು ಸತ್ಯಗ್ರಹ ಅವರ ಗೌರವಾರ್ಥ ರಚಾಕೊಡುವ ಪರಿಪಾಠ ನಿನ್ನ ಮೊಸ್ನೆಯದಲ್ಲ. ನಮ್ಮ ದೇಶದಲ್ಲಿ ಸಾಯುವವರಿಗೆ ಹೆಚ್ಚಿನ ಗೌರವ ಸಲ್ಲಬೇಕಿಂದರೆ ಅವರು ರಚಾದಿನದ ಹಿಂದೆ ಮುಂದೆ ಸಾಯಬೇಕು. ರಚಾದಿನವೇ ಸತ್ಯರೆ ಅವರ ಇಡೀ ಜೀವನವೇ ವ್ಯಾಘರ. ಕಣ್ಣೀರು ಸುರಿಸುವ ಬದಲು ಹಿಡಿ ಶಾಪ ಹಾಕುವವರೇ ಜಾಸ್ತಿ. ಅಷ್ಟಕ್ಕೂ ಸತ್ಯವರು ಈ ಪ್ರಪಂಚದಿಂದ ‘ಖಾಯಂ ರಚಿ’ ಪಡೆದು ಹೋಗಿರುತ್ತಾರೆ. ಅವರ ಸಾವನ್ನು ಕಾರಣ ಮಾಡಿಕೊಂಡು ಅವರ

‘ಗೌರವಾರ್ಥ’ ರಚೆ ಫೋಂಟನ್ ಮಾಡುವುದರಲ್ಲಿ ಯಾವ ಪ್ರಯೋಧಕವಿದೆ? ಅವರ ಸಾವಿಗೂ ಅವರ ಮೇಲಿನ ಗೌರವಕ್ಕೂ ಏನು ಸಂಬಂಧ? ಇಂದು ಶಾಲೆಗೆ ಏಕೆ ರಚಾ ಎಂದು ಮಕ್ಕಳನ್ನು ಕೇಳಿ. ಅದಕ್ಕೆ ಶಾಲಾಮಕ್ಕಳಿಂದ ಬರುವ ಉತ್ತರ: “ಇವತ್ತು ಯಾರೋ ಸತ್ತಿದ್ದಾರಂತೆ, ಅದಕ್ಕೆ!” ಹೀಗೆ ಅನಾಮಧೇಯರಾಗಿ ಸತ್ತಪರಿಗೆ ಇದೆಂತಹ ಗೌರವ! ಅಂತಹ ಸಂದರ್ಭಗಳಲ್ಲಿ ಶಾಲಾಕಾಲೇಜುಗಳಿಗೆ ರಚಾ ಫೋಂಟಿನುವ ಬದಲು ಗಿಸಿ ಹೋದ ಪ್ರತಿಷ್ಠಿತ ವ್ಯಕ್ತಿಯ ಜೀವನಾದರ್ಶಗಳನ್ನು ಕುರಿತಂತೆ ಒಂದು ಗಂಟೆಯ ವಿಶೇಷ ಉಪನ್ಯಾಸವನ್ನು ಏಪಣಿಸಿ ಮಕ್ಕಳ ಮನ್ನಿನಲ್ಲಿ ಸೂಕ್ತಿಕರಿಯಂಟಾಗುವಂತೆ ಮಾಡಲು ಬದುವುದಿಲ್ಲವೇ? ಮಂತ್ರಿಮಹೋದಯರು ಶಾಲಾಮಾರ್ಗದಲ್ಲಿ ಹೋಗುವಾಗ ಉರಿಬಿಸಿಲಿನಲ್ಲಿ ಗಂಟೆಗಟ್ಟಲೆ ನಿಲ್ಲಿಸಿ ಎಳೆಯ ಮಕ್ಕಳ ನೆತ್ತಿ ಸುಡುವಂತೆ ಮಾಡುತ್ತಿದ್ದ ಕಟ್ಟಿ ಪದ್ಧತಿಯನ್ನು ನಿಲ್ಲಿಸಿದಂತೆ ಅವರು ಸತ್ಯಾಗಾರ ರಚೆ ಕೊಡುವ ಪದ್ಧತಿಯನ್ನೂ ಏಕೆ ನಿಲ್ಲಿಸಬಾರದು? ಈ ನಿಟ್ಟಿನಲ್ಲಿ ವಿದ್ಯಾ ಇಲಾಖೆಯು ಗಂಭೀರವಾಗಿ ಬಿಂತಿಸಬೇಕು. ಸತ್ಯ ವ್ಯಕ್ತಿಯನ್ನು ಗೌರವಿಸುವ ನೆಡುವಲ್ಲಿ ಬಾಳಿ ಬದುಕಬೇಕಾದ ಮಕ್ಕಳ ಭವಿಷ್ಯವನ್ನು ಹಾಳು ಮಾಡಬಾರದು.

ಇವೆಲ್ಲ ರಚೆಗಳ ಜೊತೆಗೆ ನಮ್ಮ ಶಿಕ್ಷಕರಿಗೆ ಇರುವ ಹಕ್ಕಿನ ರಚೆ, ಆಕಸ್ಮಿಕ ರಚೆ, ಬೇಸಿಗೆ ರಚೆ, ಗಳಿಕೆ ರಚೆ ಇತ್ಯಾದಿ ರಚಾ ಸೌಲಭ್ಯಗಳನ್ನು ಮತ್ತು ಅವುಗಳನ್ನು ಬಳಸಿಕೊಳ್ಳುವಲ್ಲಿ ಅವರಿಗೆ ಇರುವ ಜಾಣಕ್ಯಾರ್ಯನ್ನು ನೋಡಿದರೆ ಮಕ್ಕಳಿಗೆ ಅವರು ಪಾಠ ಮಾಡುವ ದಿನಗಳಾದರೂ ಎಷ್ಟು? ಯಾವ ರಚೆಯನ್ನೂ ಬಳಸಿಕೊಳ್ಳಬೇಕೆಂಬುದನ್ನು ನೋಡಿದರೆ ಮಕ್ಕಳಿಗೆ ಅವರು ಪಾಠ ಹೇಳುವ ಶಿಕ್ಷಕರು ಅದೆಷ್ಟು ಜನರಿದ್ದಾರೆ? ನಮಗೆ ತಿಳಿದಿರುವ ಮಟ್ಟಿಗೆ ಗಳಿಕೆ ರಚೆ ಲೆಕ್ಕ ಹಾಕದೆ ಸಂತೃಪ್ತಿಯಿಂದ ನಿವೃತ್ತರಾದ ಶಿಕ್ಷಕರೆಂದರೆ ಕೆನಡಾದ ಒಟ್ಟುವಾ ನಗರದ ಶಾಲೆಯೊಂದರಲ್ಲಿ ಗಳಿತದ ಅಧ್ಯಾಪಕರಾಗಿದ್ದ ಅಂತರ್ಕಳನ್ನಾಡಿಗ ಎಂ.ಆರ್. ನಂಜಪ್ಪ. ತುಂಬಾ ಸರಳಜೀವಿ, ಸ್ವೇಹಮಯಿ, ಆದರ್ಶಶಿಕ್ಷಕರಾಗಿದ್ದ ಎಂ.ಆರ್. ನಂಜಪ್ಪ ಮೂಲತಃ ಜಿತ್ತುದುಗ್ರಾಹಿ ಜಿಲ್ಲೆಯ ಹೊಸದುಗ್ರಾಹಿ ತಾಲ್ಲೂಕಿನ ಹೋತೆಹಳ್ಳಿ ಗ್ರಾಮದವರು. ಅವರು ನಿವೃತ್ತರಾದ ದಿನ ಅದುವರೆಗೆ ಅವರ ಸೇವೆಯಲ್ಲಿ ಬಳಕೆಮಾಡಿಕೊಳ್ಳಬೇಕಾದ ರಚೆಗಳು ಎಷ್ಟು ಇದ್ದವೆಂದರೆ ಅವರು ನಿವೃತ್ತಿಗೆ ಮುಂಚೆ ಎರಡು ವರ್ಷಗಳ ಕಾಲ ಶಾಲೆಯಲ್ಲಿ ಪಾಠ ಮಾಡದೆ ಪೂರ್ವ ಸಂಬಳ ಪಡೆದು ಹಾಯಾಗಿ ತಿರುಗಾಡಿಕೊಂಡು ಇರಬಹುದಾಗಿತ್ತು. ಅವರಂತೆ ಎರಡು ವರ್ಷಗಳು ಇರಲೀ ಡಿಸೆಂಬರ್ ಒಳಗೆ ಎರಡು ದಿನ ಸಿ.ಎಲ್. ಉಳಿಸಿಕೊಂಡ ಶಿಕ್ಷಕರು ನಮ್ಮ ದೇಶದಲ್ಲಿ ಸಿಗುವುದು ಅವರೂಪ. ಡಿಸೆಂಬರ್ ಒಳಗೆ ಬಳಸಿಕೊಳ್ಳಬೇಕೆಂದರೆ ಸಿ.ಎಲ್. ಹಾಳಾಗಿಹೋಗುತ್ತವೆ ಎಂಬ ಮನೋರ್ವ್ಯಾಹುಲತೆ ನಮ್ಮ ಶಿಕ್ಷಕರು. ವಿದ್ಯಾರ್ಥಿಗಳ ಓದು ಹಾಳಾದರೂ ಪರಮಾಗಿಲ್ಲ, ಇವರಿಗೆ ತಮ್ಮ ಹಕ್ಕಿನ ರಚೆಗಳು ಮಾತ್ರ ಹಾಳಾಗಬಾರದು. ಇಂಥವರು ಶಿಕ್ಷಕರ ದಿನಾಚರಣೆಯಿಂದು ಪಡೆಯುವ ಸನ್ವಾನ್ಯಾಸಕ್ಕೆ ಎಷ್ಟರುಮಟ್ಟಿಗೆ ಅರಣರು? ಅಂಥ ಶಿಕ್ಷಕರನ್ನು ಸನ್ವಾನ್ಯಾಸವುದಿರಲೆ ಪಾಠಮಾಡುವ ದಿನಗಳಿಗೆ ಅಧ್ಯಾಪಕ ಗಂಟೆಗಳಿಗೆ ಮಾತ್ರ ಸಂಬಳ ಕೊಡುವುದಾಗಿ ನಿಯಮ ಜಾರಿಗೆ ಬಂದರೆ ಇನ್ನೂ ಒಳ್ಳೆಯದು. ಎಮ್ಮೇ ಕೋಟಿ ಹಣ ಸರ್ಕಾರಕ್ಕೆ ಉಳಿಯುತ್ತದೆ. ಹೊಲದಲ್ಲಿ ಕೂಲಿ ಮಾಡಿ ಜೀವಿಸುವ ಬಡ ಕೂಲಿಕಾರರಿಗೆ ಯಾವ ರಚಾದಿನದಂದು ಕೆಲಸ ಮಾಡದೆ ಕೂಲಿ ಸಿಗುತ್ತದೆ ಹೇಳಿ? ಒಬ್ಬ ಶ್ರಮಜೀವಿಗೆ ಸಿಗದ ಸೌಲಭ್ಯ ಬುದ್ಧಿಜೀವಿಗೆ ಏಕೆ? ದೈಹಿಕ ಶ್ರಮಕ್ಕೂ (Physical Labour) ಮತ್ತು ಬೋದಿಕ ಶ್ರಮಕ್ಕೂ (Intellectual Labour) ನಮ್ಮ ದೇಶದಲ್ಲಿರುವುದು ಅಂತರ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಲ್ಲ, ನಾವು ವಿಯೋನಾದಲ್ಲಿ ಓದುತ್ತಿದ್ದಾಗ ಸ್ವತಃ ಗಮನಿಸಿದರೆ ಆಗಿನ ಕಾಲದಲ್ಲಿ ಒಬ್ಬ ಇಂಜಿನಿಯರ್ ಪಡೆಯುವ ಸಂಬಳಕ್ಕಿಂತ ಒಬ್ಬ ಲಾರಿ ಚಾಲಕ ಪಡೆಯಿತ್ತಿದ್ದ ಸಂಬಳವೇ ಹೆಚ್ಚು ಆಗಿರುತ್ತಿತ್ತು.

ನಾವು ಈ ಲೇಖನದ ಆರಂಭದಲ್ಲಿ ಗೋಕುಲಾಷ್ವಮಿ ಇಮಾಂಸಾಹೇಬರ ಸಂಬಂಧ ಕುರಿತ ಗಾದ ಮಾತು ಉಲ್ಲೇಖಿಸಿದಾಗ ಹೇಳಲು ಹೊರಟ ಮೂಲ ವಿಚಾರಧಾರೆ ಇದಲ್ಲ. ಹುಟ್ಟಿಸಿಂದ ಯಾವುದೇ ಮತ್ತಧಮುದರವಾಗಿದ್ದರೂ ಅನ್ನ ಧರ್ಮದ ಗ್ರಂಥಗಳನ್ನು ಆಳವಾಗಿ ಅಭ್ಯಾಸಮಾಡಿದವರು ಅನೇಕರಿದ್ದಾರೆ. ಅವರನ್ನು ಪ್ರೋತ್ಸಾಹಿಸಿದ ಅನ್ನಧರ್ಮೀಯರೂ ಇದ್ದಾರೆ. ಜೀರಂಗಾಜೇಬಿಸಿಂದ ಕಗ್ನಿಲೀಗೀಡಾದ ಅವನ ಸಹೋದರನಾದ ನಿಯೋಜಿತ ಮೋಗಲ್ ಚಕ್ರವರ್ತಿ ದಾರಾ ಶುಕೋ ತನ್ನ ಧರ್ಮಗ್ರಂಥ ಕುರಾನನ್ನು ಅಭ್ಯಾಸಮಾಡುವುದರ ಜೊತೆಗೆ ಕಾಶೀ ಮತ್ತು ಅಲಹಾಬಾದ್ ಪಂಡಿತರಿಂದ ಸಂಸ್ಕರಣನ್ನು ಕಲಿತು ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನಮಾಡಿದವನು. ಎಲ್ಲಿಯೇ ಹೋಗಲಿ ಒಬ್ಬಿಬ್ಬರು ಸಂಸ್ಕರ್ತ ಪಂಡಿತರನ್ನು ಜೂತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದನು. ಆ ಪಂಡಿತರೊಂದಿಗೆ ಚರ್ಚಿಸಿ ಸುಮಾರು 50 ಉಪನಿಷತ್ತುಗಳನ್ನು ಪರೀಕ್ಯಾಯನ್ ಭಾಷೆಗೆ ‘ಉಪನೇಖಿತ’ (Oupnekhat) ಎಂಬ ಹೆಸರಿನಲ್ಲಿ ಸ್ವತಃ ತಚುಕ್ಕೆ ಮಾಡಿದನು. ಶಂಕರಾಚಾರ್ಯರ ಅಧ್ಯಕ್ಷತೆದಾಂತದಲ್ಲಿ ಈತನಿಗೆ ವಿಶೇಷ ಒಲವು ಇತ್ತು. ಇಸ್ತಾಂ ಮತ್ತು ಹಿಂದೂಧರ್ಮಗಳನ್ನು ಏರಡು ಸಮುದ್ರಗಳಿಗೆ ಹೋಲಿಸಿ ಅವುಗಳ ಏಕ್ಯತೆಯ ದೋತ್ತರವಾಗಿ ‘ಸಮುದ್ರಸಂಗಮ’ ಎಂಬ ಗ್ರಂಥವನ್ನು ದಾರಾ ಶುಕೋ ಸ್ವತಃ ಸಂಸ್ಕರ್ತ ಮತ್ತು ಪರೀಕ್ಯಾಯನ್ ಏರಡೂ ಭಾಷೆಗಳಲ್ಲಿ ಬರೆದನು. ಅವನು ಮಾಡಿದ ಉಪನಿಷತ್ತುಗಳ

ಪರ್ಸಿಯನ್ ಅನುವಾದ ಗ್ರಂಥವನ್ನು ಪ್ರೂರಿಸಿನ ರಾಷ್ಟ್ರೀಯಗ್ರಂಥಾಲಯದಲ್ಲಿರುವ ಎರಡು ಹಸ್ತಪ್ರತಿಗಳ ಆಧಾರದ ಮೇಲೆ ಪ್ರೇಂಚ್ ವಿದ್ಯಾಂಂಸನಾದ ಆಂಕ್ಲೀ ದ್ಯುಪರೋ (Anquetil Duperron) ಲ್ಯಾಟಿನ್ ಭಾಷೆಗೆ ಅನುವಾದ ಮಾಡಿದನು. ಯೂರೋಪಿಯನ್‌ನಿಗೆ ಆಗಿನ ಕಾಲದಲ್ಲಿ ಲ್ಯಾಟಿನ್ ಭಾಷೆ ನಮಗೆ ಸಂಸ್ಕೃತ ಇದ್ದಂತೆ. 1802 ರಲ್ಲಿ ಪ್ರಕಟವಾದ ಈ ಗ್ರಂಥ ಯೂರೋಪಿನ ಆಗಿನ ತತ್ತ್ವಜ್ಞಾನಿಗಳಾದ ಶೋಪನ್ ಹೌವರ್ (Schopenhauer) ಮುಂತಾದವರ ಮೇಲೆ ಗಾಥವಾದ ಪರಿಣಾಮವನ್ನು ಬೀರಿತು. ಇದೇ ಪ್ರೇಂಚ್ ವಿದ್ಯಾಂಸ 1755 ರಲ್ಲಿ ಪಾಂಡಿಚೆರಿಗೆ ಬಂದು ಭಾರತದಲ್ಲಿ ಕ್ರೈಸ್ತಾಂಡ ತನ್ನ ಪ್ರವಾಸದ ವಿಶಿಷ್ಟ ಅನುಭವಗಳನ್ನು ಕುರಿತಂತೆ ಸುದೀರ್ಘವಾದ ಪ್ರವಾಸ ಕಥನವನ್ನು 1771 ರಲ್ಲಿ ಪ್ರೇಂಚ್ ಭಾವಯಲ್ಲಿ ಬರೆದು ಪ್ರಕಟಿಸಿರುತ್ತಾನೆ. ಆಂಕ್ಲೀ ದ್ಯುಪರೋ ತುಂಬಾ ಬಡತನದಲ್ಲಿ ಹುಟ್ಟಿ ಬೆಳೆದ್ದು ಜೀವನ ನಿವಾರಣೆಗೆ ಯಾವುದೇ ನೋಕರಿ ಇರಲಿಲ್ಲ. ತನ್ನ ಬರಹಗಳಿಂದಲೇ ಬದುಕಿದ್ದಾನು. ಒಬ್ಬ ಸಂಸ್ಕಾರಿಯಂತೆ ಸಾತ್ತಿಕ ಜೀವನ ನಡೆಸುತ್ತಿದ್ದ ಈತನು ಪ್ರೇಂಚ್ ಅಕಾಡೆಮಿಗೆ ಆಯ್ದುಯಾಗಿ ಬಹು ದೊಡ್ಡ ಗೌರವಕ್ಕೆ ಪಾತ್ರನಾಗಿದ್ದಾನು. ನಂತರ ನೆಪೋಲಿಯನ್‌ನ ಸ್ವಾಂಧಿಕಾರವನ್ನು ವಿರೋಧಿಸಿ ಪ್ರೇಂಚ್ ಆಕಾಡೆಮಿಗೆ ರಾಜಿನಾಮೆ ಸಲ್ಲಿಸಿದನು. ಅದರ ಪರಿಣಾಮವಾಗಿ ತನಗೆ ಸಿಕ್ಕಿದ್ದ ಎಲ್ಲ ಸೌಲಭ್ಯಗಳನ್ನು ಕಳೆದುಕೊಂಡು ತೀರಾ ಬಡತನದಲ್ಲಿಯೇ ಜೀವನ ಸಾಗಿಸಿದನು. ಪ್ರೂರಿಸ್ ವಿಶ್ವವಿದ್ಯಾನಿಲಯದ ಪ್ರಸಿದ್ಧ ಸಂಸ್ಥೆ College de France ನಲ್ಲಿ ವಿಶೇಷ ಉಪನ್ಯಾಸ ನೀಡಲು ನಾವು ಹೋದಾಗ ಪ್ರೌಫೆಸರ್ ಪಿಯರ್ ಫಿಲಿಯೋಜಾರವರು ನಮ್ಮೆನ್ನು ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ ಈತನ ಗ್ರಂಥಗಳನ್ನು ತೋರಿಸಿದರು. ಎರಡೂವರೆ ಶತಮಾನಗಳಷ್ಟು ಹಳೆಯದಾದ ಇವನ ಪ್ರಸ್ತರೆಗಳನ್ನು ಈಗಲೂ ಅಳ್ಳುಕಟ್ಟಾಗಿ ರಕ್ಷಾಕರಣದಿಂದ ಹಿಡಿದು ಕೊನೆಯ ಹಳೆಯವರೆಗೆ ಬಂದು ಪುಟಪೂ ಹಾಳಾಗದರೆ ಜತನದಿಂದ ಕಾಪಾಡಿಕೊಂಡು ಬಂದಿರುವುದನ್ನು ನೋಡಿ ನಮಗೆ ವಿಸ್ತೃಯ ಉಂಟಾಯಿತು.

ಸಂಸ್ಕೃತ ಸಾರಸ್ವತಲೋಕದಲ್ಲಿ ಮ್ಯಾಕ್ಸ್‌ಮ್ಯೂಲರ್ (Max Mueller) ಹೆಸರನ್ನು ಕೇಳದವರಿಲ್ಲ. ಮ್ಯಾಕ್ಸ್‌ಮ್ಯೂಲರ್‌ಗೆ ಸಂಸ್ಕೃತವಲ್ಲದೆ ಗ್ರೇಕ್, ಲ್ಯಾಟಿನ್, ಅರಬ್ಬಿ, ಪರ್ಸಿಯನ್ ಭಾಷೆಗಳಲ್ಲಿ ಪರಿಣತಿ ಇತ್ತು. ಜಮ್‌ನಿಯ ಲ್ಯೇಪ್‌ಟ್ರಿಗ್ (Leipzig) ಮತ್ತು ಬ್ಲೆಂನ್ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತವನ್ನು ಓದಿ 1845 ರಲ್ಲಿ ಪ್ರೂರಿಸಿಗೆ ಹೋದರು. ಅಲ್ಲಿ ಸಂಸ್ಕೃತ ವಿದ್ಯಾಂಸರಾದ ಯುಜೇನ್ ಬನೂರ್ಫ್ (Eugène Burnouf) ಅವರ ಹತ್ತಿರ ಹೆಚ್ಚಿನ ಅಧ್ಯಯನ ಮಾಡಿದರು. ಇಂಗ್ಲೆಂಡಿನಲ್ಲಿ ಖುಗ್ನೇದದ ಹಸ್ತಪ್ರತಿಗಳನ್ನು ಅಧ್ಯಯನ ಮಾಡಲು ಬನೋರ್ಫ್ ಸಲಹೆ ಮಾಡಿದರು. ಅವರ ಸಲಹೆಯಂತೆ ಮ್ಯಾಕ್ಸ್‌ಮ್ಯೂಲರ್ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯಕ್ಕೆ ಹೋಗಿ East India Company ಯ ವಶದಲ್ಲಿದ್ದ ಖುಗ್ನೇದದ ಹಸ್ತಪ್ರತಿಗಳನ್ನು ಆಳವಾಗಿ ಅಧ್ಯಯನ ಮಾಡಿ 1849 ರಿಂದ 1875 ರ ಅವಧಿಯಲ್ಲಿ ಸಾಯಣ ಭಾಷ್ಯವನ್ನು ಒಳಗೊಂಡಂತೆ ಸಂಪಾದಿಸಿ ಪ್ರಕಟಿಸಿದರು. ಅನೇಕ ದಶಕಗಳ ಕಾಲ ಸತತ ಪರಿಶ್ರಮಪಟ್ಟಿ ಆರು ಸಂಪುಟಗಳಲ್ಲಿ ಸಂಪಾದಿಸಿದ ಈ ಖುಗ್ನೇದ ಗ್ರಂಥದ ಮುಖಿಪುಟದಲ್ಲಿ ಅವರ ಹೆಸರು ಸಂಸ್ಕೃತದಲ್ಲಿ ಈ ಮುಂದಿನಂತೆ ಉಲ್ಲೇಖಿಸಾಗಿದೆ: “ಇಯಂ ಖುಗ್ನೇದಸಂಹಿತಾ ಶಾಮ್ರಣ್ಯದೇಶೋತ್ಸೇನ ಆಂಗ್ಲದೇಶನಿವಾಸಿನಾ ಹೋಕ್ಕಮೂಲರಭಟ್ಟೀನ ಸಂಶೋಧ್ಯ ಪ್ರಕಾಶಿತಾ” ಅಂದರೆ ಈ ಖುಗ್ನೇದ ಸಂಹಿತೆಯು ಜಮನಿ ದೇಶದಲ್ಲಿ ಹುಟ್ಟಿ ಆಂಗ್ಲದೇಶದಲ್ಲಿ ವಾಸವಾಗಿರುವ “ಹೋಕ್ಕಮೂಲರ ಭಟ್ಟ”ನಿಂದ ಸಂಶೋಧಿಸಿ ಪ್ರಕಟಿಸಲ್ಪಟ್ಟಿದೆ. ಇಂತಹ ಒಂದು ಗ್ರಂಥವು ಲಂಡನನಲ್ಲಿ ಪ್ರಕಟವಾಗಿದೆಯೆಂದು ನಮ್ಮೆ ದೇಶವಾಸಿಗಳಿಗೆ ತಿಳಿದು ಸಹಜವಾಗಿ ಕುಶಾಹಲ ಉಂಟಾಯಿತು. ಹಿಂದೂಗಳ ಪವಿತ್ರ ಗ್ರಂಥವಾದ ಈ ಖುಗ್ನೇದದ ಮುದ್ರಿತ ಪ್ರತಿಗಳು ಭಾರತಕ್ಕೆ ಬಂದಾಗ ಪೂನಾದ ಮುದಿವಂತ ಪಂಡಿತರು ಒಬ್ಬ ಮೇಳ್ಳಿಗೆ ಸಂಪಾದಿಸಿ ಪ್ರಕಟಿಸಿದ ಪ್ರಸ್ತರವೆಂದು ಮುಟ್ಟಿಲು ಹಿಂಜಿದರು. ಆದರೂ ಕುಶಾಹಲ ತಡೆಯಲಾರದೆ ಬೇರೆಯವರಿಂದ ಓದಿಸಿ ಕೇಳುವ ಮೂಲಕ ಸ್ವಾತಃ ‘ಮೇಳ್ಳಿ’ರಾಗಿ ಪರಿಣಮಿಸಿದ್ದರು. ‘ಗುಣಕ್ಕೆ ಮತ್ತರ ಉಂಟೇ’ ಎಂಬಂತೆ ಖುಗ್ನೇದ ಸಂಹಿತೆಯ ಆ ಉದ್ಗಂಥವನ್ನು ಪೂನಾದ ಸಂಪ್ರದಾಯಸ್ಥ ವೈದಿಕ ಪಂಡಿತರುಗಳು ತುಂಬಾ ಮೇಳ್ಳಿಗೆ ಮ್ಯಾಕ್ಸ್‌ಮ್ಯೂಲರ್‌ಗೆ ತಮ್ಮ ಮೇಳ್ಳಿಗೆಯ ದ್ಯೌತಕವಾಗಿ ಬಂದು ಜಿವಿವಾರವನ್ನು ಕಳುಹಿಸಿಕೊಟ್ಟು ಭಾರತಕ್ಕೆ ಬರಲು ಆಯ್ದಾಗಿದೆಯಂತೆ! ಆದರೆ ಖುಗ್ನೇದ ಹೋಮ-ಹವನಾದಿಗಳನ್ನು ಮಾಡುವಾಗ ಮೇಳ್ಳಿರಾದ ಮ್ಯಾಕ್ಸ್‌ಮ್ಯೂಲರ್ ದೂರದಲ್ಲಿಯೇ ಕುಳಿತುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಲು ಮಾತ್ರ ಅವರು ಮರೆಯಲಿಲ್ಲ!

ಇದೇ ರೀತಿ ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ನಮ್ಮೆ ಸಂಶೋಧನೆಗೆ ಮಾರ್ಗದರ್ಶಕಿಯಾಗಿದ್ದ ಪ್ರೌಫೆಸರ್ ಡಾ॥ ಪದ್ಮ ಮಿಶ್ರಾರವರು ವಿದ್ಯಾಧಿಕನಿಯಾಗಿದ್ದಾಗ ವೇದಾಧ್ಯಯನ ಮಾಡಲು ಸಂಸ್ಕೃತ ವಿಭಾಗಕ್ಕೆ ಹೋದರೆ ಕಾಶೀ ಪಂಡಿತರು ಮಹಿಳೆಯರಿಗೆ ವೇದಪಾಠ ಮಾಡುವುದಿಲ್ಲವೆಂದು ನಿರಾಕರಿಸಿದ್ದರಂತೆ! ಪದ್ಮಪ್ರೇ ಆಗಿನ ಕುಲಪತಿಗಳಾಗಿದ್ದ ಡಾ॥ ಎಸ್. ರಾಧಾಕೃಷ್ಣಾರವರಿಗೆ ದೂರ ಸಲ್ಲಿಸಿದಾಗ ಅವರು ಪಂಡಿತರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. ನೋಕರಿ ಕೆಳೆದುಕೊಳ್ಳುವ ಭೀತಿಯಿಂದ ಪಂಡಿತರು ಪದ್ಮಪ್ರೇಗೆ ವೇದಪಾಠ ಮಾಡಲು ಮನ್ಸಿಲುದ

ಮನಸ್ಸಿನಲ್ಲಿ ಸಮೃದ್ಧಿಸಿದರಂತೆ! ಲಂಡನೊನಲ್ಲಿ ಪದ್ಭಾವಿಯವರ ಪ್ರೌಫೇಸರ್ ಆಗಿದ್ದ ಪ್ರಸಿದ್ಧ ಇತಿಹಾಸಜ್ಞ ಸಂಸ್ಕृತ ವಿದ್ವಾಂಸ ಪ್ರೌಫೇಸರ್ ಎ.ಎಲ್. ಬಷಾಂ (A.L. Basham) ರವರು ಮಾತ್ರಾಮೃಲ್ಲಾರಂತೆ ತಮ್ಮ ಹೆಸರನ್ನು ಬ್ರಾಹ್ಮಣೀಕರಣಗೊಳಿಸಿಕೊಳ್ಳಿದ ಭಾರತದ ‘ಮೈಷ್ಟ್ರಿಮಿತ್ರ’ನಾಗಿ (as a friendly Mleccha of India) ಬರೆಯುತ್ತಿರುವುದಾಗಿ “The Wonder that was India” ಎಂಬ ಅವರ ಪ್ರಸಿದ್ಧ ಗ್ರಂಥದ ಭೂಮಿಕೆಯಲ್ಲಿ ಹೇಳಿಕೊಂಡಿದ್ದಾರೆ. ಪದ್ಭಾವಿಯವರಿಗೆ ಲಂಡನ್ ವಿಶ್ವವಿದ್ಯಾನಿಲಯದಿಂದ Ph.D ಪದವಿ ದೊರೆತಾಗ ಅವರು ಉಡುಗೊರೆಯಾಗಿ ಕೊಟ್ಟ ಪ್ರಸ್ತುತದಲ್ಲಿ “ಇದಂ ಪ್ರಸ್ತಕಂ ಏಶಿಕಲಪದ್ಭಾಯ್ಯ ಲಂಡನ್ ನಗರೇ ದಾಕ್ಷರೇಣ್ಣಪದವಿ ಷಾಪ್ಯವಸರೇ ತದಧ್ಯಪಕೇನ ಸಾದರಂ ಸಮರ್ಪಿತಮ್” ಎಂದು ಕಾವ್ಯಮಯವಾಗಿ ಸಂಸ್ಕृತದಲ್ಲಿಯೇ ಬರೆದಿರುತ್ತಾರೆ. ಜಾತಿಯಿಂದ ಏನೇ ಆಗಿದ್ದರೂ ಸಂಸ್ಕृತಸಾರಸ್ವತ ಲೋಕದಲ್ಲಿ ಇಂತಹ ಮೂರ್ಖನ್ಯ ವಿದ್ವಾಂಸರು ಹತ್ತಿಸಿದ ವಿಚಾರಜ್ಞೋತಿ ಅಸಂಘರ್ಷಿತವಾದುದು:

ಕುಂಬಾರರು ಮಾಡಿದ ಹಣತೆಗೆ
ಗಾಣಿಗರ ಎಣ್ಣೆಯ ತುಂಬಿ
ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು
ಬತ್ತಿಯ ಮಾಡಿ ದೀಪವ ಹಚ್ಚಿದರೆ
ಕುಲಗೆಟ್ಟಿ ಬೆಳಕು ನೋಡಾ! (ಜರಗನಹಲ್ಲಿ ಶಿವಶಂಕರ)

27.8.2008

ಶ್ರೀ ತರಳಬಾಳು ಜಗದ್ಗುರು
ಹಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆ

